

ಅರ್. ಟಿ.ಜಿ.ಎಸ್. ವ್ಯವಸ್ಥೆ

1. ಅರ್.ಟಿ.ಜಿ.ಎಸ್ ವ್ಯವಸ್ಥೆ ಎಂದರೇನು?

ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ನಿಜ-ಸಮಯ ಮತ್ತು ಒಟ್ಟು-ಚುಕ್ತಾ (ಅರ್.ಟಿ.ಜಿ.ಎಸ್)ಆಧಾರದ ಮೇಲೆ ಹಣ ವರ್ಗಾವಣೆಯ ಒಂದು ವ್ಯವಸ್ಥೆಯೇ- ಅರ್.ಟಿ.ಜಿ.ಎಸ್ ವ್ಯವಸ್ಥೆ. ಇದು ಬ್ಯಾಂಕಿಂಗ್ ಚಾನೆಲ್ ಮೂಲಕ ನಡೆಯುವ ಅತ್ಯಂತ ತ್ವರಿತಗತಿಯ ಹಣ ವರ್ಗಾವಣೆಯ ಪದ್ಧತಿ. ನಿಜ-ಸಮಯದಲ್ಲಿ ಇತ್ಯರ್ಥವೆಂದರೆ ಪಾವತಿ ವ್ಯವಹಾರ ಯಾವುದೇ ಕಾಯುವಿಕೆಗೆ ಒಳಗಾಗದೆ ನಡೆಯುವ ಕ್ರಿಯೆ. ಸಂಸ್ಕರಿಸಿದ ತಕ್ಷಣವೇ ವ್ಯವಹಾರಗಳು ಇತ್ಯರ್ಥವಾಗುತ್ತವೆ. ಮತ್ತಾವುದೇ ವ್ಯವಹಾರದೊಂದಿಗೆ ತಳಕು ಹಾಕದೆ ನೇರ ಒಂದಕ್ಕೆ-ಒಂದು ಆಧಾರದ ಮೇಲೆ ನಡೆಸುವ ವ್ಯವಹಾರವೇ ನಿವ್ವಳ ಇತ್ಯರ್ಥ. ಭಾರತೀಯ ರಿಸರ್ವ್ ಬ್ಯಾಂಕಿನ ದಸ್ತಾವೇಜುಗಳಲ್ಲಿ ವರ್ಗಾವಣೆಯು ದಾಖಲಿಸಲ್ಪಡುವುದರಿಂದ ಪಾವತಿಯು ಅಂತಿಮ ಮತ್ತು ರದ್ದು ಪಡಿಸಲಾಗದ್ದು.

2. ವಿದ್ಯುನ್ಮಾನ ನಿಧಿ ವರ್ಗಾವಣೆ ವ್ಯವಸ್ಥೆ (ಇ.ಎಫ್.ಟಿ) ಅಥವಾ ರಾಷ್ಟ್ರೀಯ ವಿದ್ಯುನ್ಮಾನ ನಿಧಿ ವರ್ಗಾವಣೆ ವ್ಯವಸ್ಥೆ (ಎನ್.ಇ.ಎಫ್.ಟಿ) ಗಿಂತ ಅರ್.ಟಿ.ಜಿ.ಎಸ್ ಹೇಗೆ ಭಿನ್ನ?

ಇ.ಎಫ್.ಟಿ ಅಥವಾ ಎನ್.ಇ.ಎಫ್.ಟಿ ವ್ಯವಸ್ಥೆಗಳು ವಿದ್ಯುನ್ಮಾನ ನಿಧಿ ವರ್ಗಾವಣೆಯ ವಿಧಾನಗಳಾಗಿದ್ದು, ಇಲ್ಲಿ ಬ್ಯಾಂಕುಗಳಲ್ಲಿ ವಹಿವಾಟುಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯನ್ನು ಮುಂದೂಡಿದ ನಿವ್ವಳ-ಚುಕ್ಕೆ ವ್ಯವಸ್ಥೆಯಡಿ (ಡಿ.ಎನ್.ಎಸ್) ಕಾರ್ಯನಿರ್ವಹಿಸಲಾಗುತ್ತಿದೆ. ನಿಶ್ಚಿತ ಪಡಿಸಿದ ವೇಳೆಯೊಳಗೆ ಮಾತ್ರ ವಹಿವಾಟುಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ ಎನ್.ಇ.ಎಫ್.ಟಿ ಇತ್ಯರ್ಥಗಳು ವಾರದ ದಿನಗಳಲ್ಲಿ ದಿನಕ್ಕೆ 6 ಬಾರಿ (ಬೆಳಿಗ್ಗೆ 9.30, 10.30 ಮಧ್ಯಾಹ್ನ 12.00, 1.00, 3.00 ಮತ್ತು ಸಂಜೆ 4.00) ಮತ್ತು ಶನಿವಾರದಂದು 3 ಬಾರಿ (ಬೆಳಿಗ್ಗೆ 9.30, 10.30 ಮತ್ತು ಮಧ್ಯಾಹ್ನ 12.00) ನಡೆಸಲಾಗುತ್ತದೆ. ಹೀಗೆ ಗೊತ್ತು ಪಡಿಸಿದ ವೇಳೆಯ ನಂತರ ಯಾವುದೇ ವಹಿವಾಟು ನಿರ್ವಹಿಸಬೇಕಾದ ಪಕ್ಷದಲ್ಲಿ ಮುಂದಿನ ನಿಗದಿತ ವೇಳೆಯವರೆಗೆ ಕಾಯಬೇಕಾಗುತ್ತದೆ. ತದ್ವಿರುದ್ಧವಾಗಿ ಅರ್.ಟಿ.ಜಿ.ಎಸ್ ವ್ಯವಹಾರದ ವೇಳೆಗಳಲ್ಲಿ ಅವಿರತವಾಗಿ ಸಂಸ್ಕರಿಸಲಾಗುತ್ತದೆ.

3. ಅರ್.ಟಿ.ಜಿ.ಎಸ್ ವಹಿವಾಟುಗಳಲ್ಲಿ ಕನಿಷ್ಠ/ ಗರಿಷ್ಠ ಮೊತ್ತಗಳನ್ನು ನಿಗದಿಪಡಿಸಲಾಗಿದೆಯೇ?

ಅರ್.ಟಿ.ಜಿ.ಎಸ್ ಮೂಲತಃ ದೊಡ್ಡ ಮೊತ್ತದ ವಹಿವಾಟುಗಳಿಗಾಗಿ ಇದೆ. ಅರ್.ಟಿ.ಜಿ.ಎಸ್ ನಲ್ಲಿ ರವಾನಿಸಬೇಕಾದ ಕನಿಷ್ಠ ಮೊತ್ತ ಒಂದು ಲಕ್ಷ ಹಾಗೂ ಗರಿಷ್ಠ ಮೊತ್ತಕ್ಕೆ ಮಿತಿಯಿರುವುದಿಲ್ಲ. ಇ.ಎಫ್.ಟಿ ಅಥವಾ ಎನ್.ಇ.ಎಫ್.ಟಿ ವಹಿವಾಟುಗಳಲ್ಲಿ ಕನಿಷ್ಠ ಅಥವಾ ಗರಿಷ್ಠ ಮೊತ್ತದ ಮಿತಿ ಇರುವುದಿಲ್ಲ.

4. ಅರ್.ಟಿ.ಜಿ.ಎಸ್ ನಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನಿಧಿ ವರ್ಗಾವಣೆಗಾಗಿ ತೆಗೆದುಕೊಳ್ಳುವ ಸಮಯವೆಷ್ಟು?

ಸಾಮಾನ್ಯ ಸನ್ನಿವೇಶಗಳಲ್ಲಿ ಹಣ ರವಾನಿಸುತ್ತಿರುವ ಬ್ಯಾಂಕಿನಿಂದ ನಿಧಿಯ ವರ್ಗಾವಣೆಯಾದ ಕೂಡಲೇ ಫಲಾನುಭವಿ ಶಾಖೆಗಳು ನಿರೀಕ್ಷಿತ ಹಣವನ್ನು ಪಡೆಯಬಹುದಾಗಿದೆ. ಫಲಾನುಭವಿ ಬ್ಯಾಂಕು ನಿಧಿ ವರ್ಗಾವಣೆಯ ಸಂದೇಶ ಪಡೆದ ಎರಡು ಗಂಟೆಗಳೊಳಗಾಗಿ ಫಲಾನುಭವಿ ಖಾತೆಗೆ ಜಮಾ ನೀಡಬೇಕಾಗುತ್ತದೆ.

5. ಹಣ ರವಾನಿಸುವ ಗ್ರಾಹಕನು ಫಲಾನುಭವಿಯ ಖಾತೆಗೆ ಹಣ ಸಂದಾಯವಾದ ಬಗ್ಗೆ ಸ್ವೀಕೃತಿಯನ್ನು ಪಡೆಯಬಹುದೇ?

ಹಣ ರವಾನಿಸುವ ಬ್ಯಾಂಕು ರಿಸರ್ವ್ ಬ್ಯಾಂಕಿನಿಂದ ಹಣ ಪಡೆದ ಬ್ಯಾಂಕಿಗೆ ಜಮಾವಣೆ ಕುರಿತು ಸಂದೇಶ ಪಡೆಯುತ್ತದೆ. ಇದರ ಆಧಾರದ ಮೇಲೆ ಹಣ ರವಾನಿಸಿದ ಬ್ಯಾಂಕು, ಹಣರವಾನೆದಾರನಿಗೆ, ಹಣಪಡೆಯುವ ಬ್ಯಾಂಕಿಗೆ ಹಣ ಜಮಾವಣೆಯಾದ ಬಗ್ಗೆ ಮಾಹಿತಿ ನೀಡುತ್ತದೆ.

6. ಫಲಾನುಭವಿಯ ಖಾತೆಗೆ ಹಣ ಜಮೆಯಾಗದ ಪಕ್ಷದಲ್ಲಿ ಹಣರವಾನೆದಾರ ಹಣ ವಾಪಸ್ಸು ಪಡೆಯಲು ಸಾಧ್ಯವೇ? ಯಾವಾಗ?

ಹೌದು. ಹಣ ಪಡೆಯುವ ಬ್ಯಾಂಕು ಫಲಾನುಭವಿಯ ಖಾತೆಗೆ ತಕ್ಷಣವೇ ಹಣ ಜಮೆಯಿಸುವುದನ್ನು ನಿರೀಕ್ಷಿಸಲಾಗಿದೆ. ಒಂದು ವೇಳೆ ಕಾರಣಾಂತರಗಳಿಂದ ಹಣ ಜಮಾವಣೆ ಸಾಧ್ಯವಾಗದಿದ್ದಲ್ಲಿ ಹಣಪಡೆಯುವ ಬ್ಯಾಂಕು ಹಣ ರವಾನಿಸಿದ ಬ್ಯಾಂಕಿಗೆ ಎರಡು ಗಂಟೆಗಳೊಳಗಾಗಿ ಹಣ ವಾಪಾಸಾತಿ ಮಾಡಬೇಕಾಗುತ್ತದೆ. ಹಣ ರವಾನಿಸಿದ ಬ್ಯಾಂಕಿಗೆ ಹಣ ಸಂದಾಯವಾಗುತ್ತಿದ್ದಂತೆಯೇ ಗ್ರಾಹಕನ ಖಾತೆಗೆ ಮೂಲ ಖರ್ಚು ದಾಖಲೆಯನ್ನು ಹಿಂದೆ ತೆಗೆದುಕೊಂಡು ವಾಪಸ್ಸು ಜಮೆ ನೀಡಲಾಗುತ್ತದೆ.

7. ಅರ್.ಟಿ.ಜಿ.ಎಸ್ ಸೇವೆಯ ಅವಧಿ ಎಲ್ಲಿಯವರೆಗೆ ಲಭ್ಯವಿರುತ್ತದೆ?

ಅರ್.ಟಿ.ಜಿ.ಎಸ್ ಸೇವೆಯು ಗ್ರಾಹಕರ ವಹಿವಾಟುಗಳಿಗೆ ವಾರದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಭ್ಯವಿರುತ್ತದೆ. ಇದರಿಂದ ಭಾರತೀಯ ರಿಸರ್ವ್ ಬ್ಯಾಂಕು ಗ್ರಾಹಕರ ವಹಿವಾಟುಗಳನ್ನು ಈ ಅವಧಿಯಲ್ಲಿ ಸಕಾಲಿಕ ಇತ್ಯರ್ಥಕ್ಕಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಶಾಖೆಗಳಲ್ಲಿ ಗ್ರಾಹಕ ಸೇವಾವಧಿಯನ್ನು ಅನುಸರಿಸಿ ಈ ಸೇವಾ ಸಮಯ ಬದಲಾಗಬಹುದು. ವಾರದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 5 ಗಂಟೆಯವರೆಗೆ ಶನಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂತರ-ಬ್ಯಾಂಕುಗಳ ವಹಿವಾಟುಗಳಿಗಾಗಿ ಈ ಸೇವಾ ಕೌಂಟರ್ ಲಭ್ಯವಿರುತ್ತದೆ.

8. ಅರ್.ಟಿ.ಜಿ.ಎಸ್ ವಹಿವಾಟುಗಳ ಸಂಸ್ಕರಣ ಶುಲ್ಕ ಹಾಗೂ ಸೇವಾಶುಲ್ಕ ಎಷ್ಟಾಗುತ್ತದೆ?

ರಿಸರ್ವ್ ಬ್ಯಾಂಕು ಮಾರ್ಚ್ 31, 2008 ರ ತನಕ ಎಲ್ಲಾ ವಿದ್ಯುನ್ಮಾನ ಸಂದಾಯ ಉತ್ಪನ್ನಗಳಿಗೆ ವಿಧಿಸಬಹುದಾದ ಸಂಸ್ಕರಣ ವೆಚ್ಚಗಳನ್ನು ಮನ್ನಾ ಮಾಡಿದ್ದು, ಸೇವೆಗಳ ಮೇಲೆ ಶುಲ್ಕ ವಿಧಿಸುವುದನ್ನು ಆಯಾ ಬ್ಯಾಂಕುಗಳ ವಿವೇಚನೆಗೆ ಬಿಟ್ಟಿದೆ. ರಿಸರ್ವ್ ಬ್ಯಾಂಕಿನ ವೆಬ್ ಸೈಟ್ ನಲ್ಲಿ (www.rbi.org.in) ಆಯಾ ಬ್ಯಾಂಕುಗಳು ವಿಧಿಸಬಹುದಾದ ಶುಲ್ಕಗಳ ವಿವರಗಳು ಲಭ್ಯವಿವೆ.

9. ಹಣ ರವಾನೆ ಕಾರ್ಯಗತವಾಗಲು ಹಣ ರವಾನಿಸುತ್ತಿರುವ ಬ್ಯಾಂಕಿಗೆ ನೀಡಬೇಕಾದ ಅಗತ್ಯ ಮಾಹಿತಿಗಳು ಯಾವುವು?

ಅರ್.ಟಿ.ಜಿ.ಎಸ್ ಹಣ ರವಾನೆಯಾಗಲು ಹಣರವಾನಿಸುತ್ತಿರುವ ಗ್ರಾಹಕರು ಬ್ಯಾಂಕಿಗೆ ನೀಡಬೇಕಾದ ಮಾಹಿತಿಗಳು ಇಂತಿವೆ.

1. ರವಾನಿಸಬೇಕಾದ ಮೊಬಲಗು
2. ಖರ್ಚು ಹಾಕಬೇಕಾದ ಅವರ ಖಾತೆಯ ಸಂಖ್ಯೆ
3. ಫಲಾನುಭವಿ ಬ್ಯಾಂಕಿನ ಹೆಸರು
4. ಫಲಾನುಭವಿ ಗ್ರಾಹಕರ ಹೆಸರು
5. ಫಲಾನುಭವಿ ಗ್ರಾಹಕರ ಖಾತೆಯ ಸಂಖ್ಯೆ
6. ಕಳುಹಿಸುತ್ತಿರುವವರಿಂದ ಸ್ವೀಕರಿಸುತ್ತಿರುವವರಿಗೆ ಮಾಹಿತಿ (ಏನಾದರೂ ಇದ್ದರೆ)
7. ಸ್ವೀಕರಿಸುತ್ತಿರುವ ಶಾಖೆಯ ಗುರುತಿನ ಸಂಖ್ಯೆ (ಐ.ಎಫ್.ಎಸ್.ಸಿ ಕೋಡ್)

10. ಸ್ವೀಕೃತಿ ಶಾಖೆಯ ಗುರುತಿನ ಸಂಖ್ಯೆ (ಐ.ಎಫ್.ಎಸ್.ಸಿ ಕೋಡ್) ಯನ್ನು ತಿಳಿದುಕೊಳ್ಳುವುದು ಹೇಗೆ?

ಫಲಾನುಭವಿ ಗ್ರಾಹಕರು ಶಾಖೆಗಳ ಮೂಲಕ ಅವುಗಳ ಗುರುತಿನ ಸಂಖ್ಯೆಯನ್ನು ಪಡೆಯಬಹುದು. ಚೆಕ್‌ಗಳ ಕೆಳಭಾಗದಲ್ಲಿ ಕೂಡಾ ಈ ಸಂಖ್ಯೆ ಲಭ್ಯವಿರುತ್ತದೆ. ಈ ಗುರುತಿನ ಸಂಖ್ಯೆ ಹಾಗೂ ಬ್ಯಾಂಕಿನ ಶಾಖೆಯ ವಿವರಗಳನ್ನು ಫಲಾನುಭವಿಯು, ಹಣ ರವಾನಿಸುತ್ತಿರುವ ಗ್ರಾಹಕರಿಗೆ ಮಾಹಿತಿ ನೀಡಬೇಕಾಗುತ್ತದೆ.

11. ಭಾರತದಲ್ಲಿರುವ ಎಲ್ಲಾ ಬ್ಯಾಂಕಿನ ಶಾಖೆಗಳೂ ಆರ್.ಟಿ.ಜಿ.ಎಸ್ ಸೇವೆಗಳನ್ನು ನೀಡಬಲ್ಲವೆ?

ಇಲ್ಲ. ಎಲ್ಲಾ ಬ್ಯಾಂಕಿನ ಶಾಖೆಗಳೂ ಈ ಸೇವೆಯನ್ನು ನೀಡಲು ಸಮರ್ಥವಾಗಿಲ್ಲ. ಜನವರಿ 31,2007 ರಂದು ಇದ್ದಂತೆ 26,000 ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳು ಆರ್.ಟಿ.ಜಿ.ಎಸ್ ಸೇವೆಯನ್ನು ಪಡೆಯಲು ಸಮರ್ಥವಾಗಿವೆ. ಈ ಎಲ್ಲ ಶಾಖೆಗಳ ಪಟ್ಟಿಯು ರಿಸರ್ವ್ ಬ್ಯಾಂಕಿನ ವೆಬ್ ಸೈಟ್ ನಲ್ಲಿ ಲಭ್ಯವಿದೆ. (www.rbi.org.in/scripts/Bs_viewRTGS.aspx)

12. ಹಣ ರವಾನಿಸುತ್ತಿರುವ ಗ್ರಾಹಕರು ರವಾನೆಯ ವಹಿವಾಟುಗಳು ಯಾವ ಹಂತದಲ್ಲಿವೆ ಎಂಬುದನ್ನು ತಿಳಿಯುವ ಮಾರ್ಗವೇನಾದರೂ ಇದೆಯೆ?

ಇದು ಹಣ ರವಾನಿಸುತ್ತಿರುವ ಗ್ರಾಹಕ ಹಾಗೂ ಬ್ಯಾಂಕ್ ನಡುವೆ ಮಾಡಿಕೊಳ್ಳಲಾದ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಅಂತರ್ಜಾಲ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಕೆಲವು ಬ್ಯಾಂಕುಗಳು ಈ ಸೇವೆಯನ್ನು ಒದಗಿಸುತ್ತವೆ. ನಿಧಿಯ ಫಲಾನುಭವಿ ಬ್ಯಾಂಕಿನ ಖಾತೆಗೆ ಜಮೆ ಆದ ಮೇಲೆ, ಹಣ ರವಾನಿಸುವ ಗ್ರಾಹಕ, ತನ್ನ ಬ್ಯಾಂಕಿನಿಂದ ಇ-ಮೇಲ್ ಮೂಲಕವಾಗಲೀ ಅಥವಾ ಮೊಬೈಲ್‌ಗೆ ಕಳುಹಿಸಿದ ತುರ್ತು ಸಂದೇಶದ ಮೂಲಕವಾಗಲೀ ಈ ಬಗ್ಗೆ ಖಾತ್ರಿ ಮಾಹಿತಿ ಪಡೆಯುತ್ತಾನೆ.

13. ಹಣ ಫಲಾನುಭವಿಯ ಖಾತೆಗೆ ಜಮೆ ಆಗದ ಪಕ್ಷದಲ್ಲಿ ಅಥವಾ ವಿಳಂಬವಾದ ಪಕ್ಷದಲ್ಲಿ ಯಾರನ್ನು ಸಂಪರ್ಕಿಸಬೇಕಾಗುತ್ತದೆ?

ಇಂತಹ ಸನ್ನಿವೇಶಗಳಲ್ಲಿ ನಿಮ್ಮ ಬ್ಯಾಂಕನ್ನು ಅಥವಾ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಬೇಕು. ಈ ವಿಷಯವು ತೃಪ್ತಿದಾಯಕವಾಗಿ ಇತ್ಯರ್ಥವಾಗದಿದ್ದಲ್ಲಿ ರಿಸರ್ವ್ ಬ್ಯಾಂಕ್ ಗ್ರಾಹಕ ಸೇವಾ ಇಲಾಖೆಯನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು.

ಮುಖ್ಯ ಪ್ರಧಾನ ವ್ಯವಸ್ಥಾಪಕರು,
ಭಾರತೀಯ ರಿಸರ್ವ್ ಬ್ಯಾಂಕ್,
ಗ್ರಾಹಕ ಸೇವಾ ಇಲಾಖೆ,
ಮೊದಲನೆ ಮಹಡಿ, ಅಮರ್ ಬಿಲ್ಡಿಂಗ್,
ಫೋರ್ಟ್, ಮುಂಬಯಿ 400 001

14. ಒಂದು ಸಾಮಾನ್ಯ ದಿನದಲ್ಲಿ ಎಷ್ಟು ಪ್ರಮಾಣದ ಮತ್ತು ಮೌಲ್ಯದ ವ್ಯವಹಾರಗಳನ್ನು ನಿಜ-ಸಮಯ ಮತ್ತು ಒಟ್ಟು ಚುಕ್ತಾ ಆಧಾರದ ಮೇಲೆ (ಆರ್.ಟಿ.ಜಿ.ಎಸ್.) ಮಾಡಬಹುದು?

ಒಂದು ಸಾಮಾನ್ಯ ದಿನ ಆರ್.ಟಿ.ಜಿ.ಎಸ್. 1,50,000 ಕೋಟಿ ರೂಪಾಯಿಗಳ ಸುಮಾರು 14000 ವ್ಯವಹಾರಗಳನ್ನು ನಡೆಸುತ್ತದೆ.

15. ಹಣ ರವಾನೆದಾರ ಗ್ರಾಹಕನು ಹಣ ಪಡೆಯುವವನ ಬ್ಯಾಂಕ್ ಖಾತೆಯು ಆರ್.ಟಿ.ಜಿ.ಎಸ್. ಮೂಲಕ ಹಣ ರವಾನೆಯನ್ನು ಒಪ್ಪಿಕೊಳ್ಳುತ್ತದೆಯೆ?

ಆರ್.ಟಿ.ಜಿ.ಎಸ್ ಮೂಲಕ ನಿಧಿ ವರ್ಗಾವಣೆಗೆ ಹಣ ಕಳುಹಿಸುವ ಮತ್ತು ಸ್ವೀಕರಿಸುವ ಎರಡೂ ಬ್ಯಾಂಕ್‌ಗಳ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್. ವ್ಯವಸ್ಥೆಯಿರಬೇಕು. ಆರ್.ಟಿ.ಜಿ.ಎಸ್. ವ್ಯವಸ್ಥೆಯಿರುವ ಎಲ್ಲಾ ಶಾಖೆಗಳ ಪಟ್ಟಿ ಎಲ್ಲಾ ಶಾಖೆಗಳಲ್ಲಿದೆ. ಇದಲ್ಲದೆ ಆರ್.ಬಿ.ಐ. ವಿಶ್ವಜಾಲದಲ್ಲಿ ಮಾಹಿತಿ ಲಭ್ಯವಿದೆ. (www.rbi.in/scripts/bs view RTGS.aspx).

ಆರ್.ಟಿ.ಜಿ.ಎಸ್. ವ್ಯವಸ್ಥೆಯಡಿಯಲ್ಲಿ 3000 ಕ್ಕಿಂತಲೂ ಹೆಚ್ಚಿನ ನಗರ/ಪಟ್ಟಣ ಮತ್ತು ತಾಲ್ಲೂಕು ಪ್ರದೇಶಗಳಲ್ಲಿ 26000 ಕ್ಕಿಂತಲೂ ಅಧಿಕ ಶಾಖೆಗಳಿವೆ ಎಂಬುದನ್ನು ಗಮನಿಸಿದರೆ, ಈ ಮಾಹಿತಿಯನ್ನು ಪಡೆಯುವುದು ಕಷ್ಟವಾಗಲಾರದು.

